

ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ

1. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 35.
2. **Ref.:** This is from the book: Purandara Sahitya Darshana, Samputa 1, Jeevana Darshana edited by Prof. S.K. Ramachandra Rao, page No. 143.
3. **Note:** Lyrics mentioned here are as per Ref. 1. The wordings in Ref. 2 are same as in Ref. 1, except few minor differences, which are not considered here.

ರಾಗ ಪೂರ್ವಿ ತಾಳ ಅಟ್ಟ

ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ || ಪ ||

ಕದ ಬಾಗಿಲಿರಿಸಿಹ ಕಳ್ಳ ಮನೆ, ಇದು
ಮುದದಿಂದ ಲೋಲ್ಯಾಡೋ ಸುಳ್ಳು ಮನೆ
ಇದಿರಾಗಿ ವೈಕುಂಠ ವಾಸ ಮಾಡುವಂಥ
ಪದುಮನಾಭನ ದಿವ್ಯ ಬದುಕು ಮನೆ || 1 ||

ಮಾಳಿಗೆ ಮನೆಯೆಂದು ನೆಚ್ಚಿ ಕೆಡಲು ಬೇಡ
ಕೇಳಯ್ಯ ಹರಿಕಥೆ ಶ್ರವಣಂಗಳ
ನಾಳೆ ಯಮಧೂತರು ಬಂದೆಳೆದೊಯ್ಯಾಗ
ಮಾಳಿಗೆ ಮನೆ ಸಂಗಡ ಬಾರದಯ್ಯ || 2 ||

ಮಡದಿ ಮಕ್ಕಳೆಂಬೊ ಹಂಬಲ ನಿನಗ್ಯಾಕೋ
ಕಡುಗೊಬ್ಬುತನದಲಿ ನಡೆಯದಿರು
ಒಡೆಯ ಶ್ರೀ ಪುರಂದರ ವಿಠಲನ ಚರಣವ
ದೃಢ ಭಕ್ತಿಯಲಿ ನೀ ಭಜಿಸೆಲೊ ಮನುಜ || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಶ್ಲೇಷಾರ್ಥವಿರುವ ಒಂದು ಹಾಡು.

ಅಲ್ಲಿದೆ ನಮ್ಮ ಮನೆ – ಜೀವನಿಗೆ ನೆಲೆಯೆಂದರೆ ವೈಕುಂಠದಲ್ಲಿ, ಮುಕ್ತನಾಗಿ ಹರಿಸನ್ನಿಧಿಯಲ್ಲಿ ಇರುವುದೇ;
ಅದು ಸ್ವಸ್ವರೂಪಸ್ಥಿತಿ. ‘ಮನೆ’ಯೆಂದರೆ ನೆಮ್ಮದಿಯ ತಾಣ.

ಇಲ್ಲಿ ಬಂದೆ – ಸಂಸಾರಕ್ಕೆ ಬಂದು ತೊಳಲುತ್ತಿರುವುದು, ಜೀವನಿಗೆ ಬಂಧನಸ್ಥಿತಿಯಿರುವುದು.

ಸುಮ್ಮನೆ – ಉದ್ದೇಶವಿಲ್ಲದೆ; ‘ಲೋಕವತ್ತು ಲೀಲಾ ಕೈವಲ್ಯಂ’ ಎಂಬ ಶಾಸ್ತ್ರ ವಚನದ ಛಾಯೆ ಇಲ್ಲಿ
ಕಾಣುತ್ತದೆ.

ಕದ ಬಾಗಿಲಿರಿಸಿಹ – ಒಂಬತ್ತು ಬಾಗಿಲುಗಳಿರುವ ಈ ದೇಹವನ್ನೇ ಇಲ್ಲಿ ಮನೆಯೆಂದು ಕರೆದಿದ್ದಾರೆ
(‘ನವದ್ವಾರೇ ಪುರೇ ದೇಹೀ’). ಆದರೆ ಇದು ‘ಕಳ್ಳ ಮನೆ,’ ಮನೆಯೆಂದು ತೋರಿದರೂ ಅಲ್ಲಿ ನೆಮ್ಮದಿಯಿಲ್ಲ,
ಸ್ಥಿರವಾಗಿ ಅಲ್ಲಿಯೇ ಜೀವ ಇರುವ ಭರವಸೆಯಿಲ್ಲ.

ಮುದದಿಂದಲೋಲ್ಯಾಡೊ – ವಿಷಯ ಸುಖಗಳೇ ಸುಖಗಳು ಎಂದು ನಂಬಿ ಪ್ರಾಪಂಚಿಕ ಭೋಗದಲ್ಲೇ
ತೊಡಗಿಸುವ ಮನೆ; ‘ಸುಳ್ಳು ಮನೆ’ಯೆಂದರೆ ಮಾಯೆಯ ಜಾಲ.

ಇದಿರಾಗಿ... – ಆದರೆ ದೇಹದ ದಹರಾಕಾಶದಲ್ಲಿ ಪರಮಾತ್ಮನ ಸಾನ್ನಿಧ್ಯವನ್ನೂ ಹೊಂದಿರುವ ಮನೆ; ಬಿಂಬ-
ಪ್ರತಿಬಿಂಬರಾದ ಈಶ್ವರ-ಜೀವರು ಒಂದೆಡೆ ಕೂಡಿರುವುದೇ ‘ದಿವ್ಯ ಬದುಕು’.

Classification: Keerthane

Ankita: sri purandara vittalala

Location: NA

Category: Jeevana Darshana

Sub-Category: mane, harikatha, yama, vaikunta, bagilu, kalla, sullu, padma, patni,
nara, Narayana, divya, makkalu, bhakti,

Pravachana: NA

Explanation: NA